




ಪದಬಂಧ



ಎಡದಿಂದ ಬಲಕ್ಕೆ:

1. ಯಾರ ಆಸ್ತಿಯೂ ಶಾಶ್ವತವಲ್ಲ, ಬಿಡಿ (3)
3. ಅಭ್ಯರ ನಿಂತೊಡನೆ ಕಿಂಚಿತ್ತೂ ಮೋಡ ಇಲ್ಲ (3)
4. ಮಾರ್ಕೆಟ್‌ನಿ ಕೇಳಿಸುವುದು ಭೂಮಿಯಲ್ಲಿ ಮಾತ್ರ (4)
6. ಹೇಳ ಕಾಯ ಕರದಲ್ಲಿ ನರವು ನೀಡುವವ ಯಾರು? (4)
7. ಮುಂಜಾನೆಯಲ್ಲೇ ಪ್ರತ್ಯಕ್ಷಣಾದ ಮುಖ್ಯಸ್ಥ (4)
9. ತೇರು ತರಿಸುವಲ್ಲಿ ಭಾರೀ ಆತುರ ಏಕೆ? (4)
11. 'ಕಪ್ಪು ಕಹಿ ಎಲ್ಲೋ' - ಒಗ್ಗರಕೆಗೇ ಸರಿ (4)
15. ಕೊಟ್ಟಿದ್ದೆಲ್ಲ ಕೆತ್ತು ಕೊಳ್ಳಲು ಜಗತ್ (3)
16. ಭಾರೀ ಪರಿಭವ, ಈಗ ಶುರು (3)
17. ಸೇಕ್ಕತ್ತೆ ಸಿಲುಕುವ ಮೊದಲೇ ರವಾನಿಸಿ (3)

ಮೇಲಿಂದ ಕೆಳಕ್ಕೆ:

1. ಅದರಳ್ಲೇನು ಬೆರಕೆ? ಅದೊಂದು ವಿನಿಜ ಅಷ್ಟೇ (3)
2. ಮೇಣ ರಾಶಿಯಲ್ಲಿ ಉತ್ತೀಯ ಒಡೆಯೆ (3)
3. ನಿದ್ರೆಯಲ್ಲಿದ್ದಾಗಲೂ ಆತನಿಗೆ ಕರುಣೆ ಇಲ್ಲ (3)
5. ತೇಜಿಸಿನಿಂದ ಕುಡಿದ್ದು ಈಗ ಪೂರ್ವಿಕ ಮಂಕು (3)
6. ಸಾಮಾನು ತರಲು ಹೋದಢ್ಣ ಸುತನ ಜೊತೆಗೆ (3)
8. ನಾವು ಎಲ್ಲಿದ್ದರೂ ಸಂತಸ ಪಡೆಯುವುದು ಹೇಗೆ? (3)
10. ಪಾಕೆಯಲ್ಲಿ ಸುತ್ತಿಟ್ಟೆ ಬಂದೂಕು ನೋಡಿದಿರಾ? (3)
12. ಯಿಂಗಿಗಳಿಗೂ ಒಹು ಶ್ರಿಯವಾದ ಸಂಗೀತ ಸ್ವರ (3)
13. ಕಪ್ಪು ಕೊಡಲು ಹೋದವರಿಗೇ ಏಪತ್ತು ಬಂತು (3)
14. ಸಿಪಾಯಿಯ ಚಹರೆ ತೊಟ್ಟ ಸೇವಕ ನೋಡಿ (3)

ಪದಬಂಧ 20-06-2013 ರ ಉತ್ತರಗಳು

ಎಡದಿಂದ ಬಲಕ್ಕೆ:

1. ಅಪ್ಪುಸಿದ್ದ; 3. ಕೆಕಡಿ; 7. ಕಂತೆ ಕಂತೆ; 8. ವಿಳಂಬಿ; 9. ಗೆರೆ; 12. ಲತೆ; 14. ಜಹಾರೆ; 15. ವನಪಾಲ; 17. ಹರುವು; 18. ಕಳಕೆ.

ಮೇಲಿಂದ ಕೆಳಕ್ಕೆ:

1. ಅಡಿ; 2. ಸಿದ್ಧತೆ; 4. ಚಮಾರಂಬರ; 5. ಕೈತೆಗೆ; 6. ಆವಿಬಲ;
10. ರೆಚೆರೆಚೆ (ಬೇರೆ ಬೇರೆ ತಲೆ ಕೆಗು); 11. ವಂಚಕರು; 13. ತೆವಲು;
16. ಪಾತಾಳ; 17. ಹಳಿ.

ಪ್ರಶ್ನಾಂಕಣ


ಜೀವಂತ ಪಳೆಯುಳಿಕೆ ಎಂದರೇನು?

ಪ್ರಾತಂ ಕಾಲದ ಯಾವುದೇ ಜೀವಿಯ, ಎಂದರೆ ಸಸ್ಯದ ಅಥವಾ ಜ್ಞಾನಿಯ, ಯಾವುದೇ ರೂಪದ ಕುರುಹು ಅಥವಾ ಅವರೆಡಂತೆ ಪಳೆಯುಳಿಕೆ. ಪ್ರಾತಂ ಕಾಲಕ್ಕೆ ಸೇರಿದ ಜೀವಿ ಪ್ರಭೇದಗಳ ಹೀಳಿಗಳು ಮೂಲ ರೂಪದಲ್ಲಿಯೇ ಉಳಿದಿದ್ದರೆ, ಎಂದರೆ ರೂಪ, ಗಾತ್ರ, ದೇಹ ರಚನೆ, ಆಹಾರ ಕ್ರಮ, ಸಂಂಬಂಧ ಇತ್ಯಾದಿ ಯಾವುದರಲ್ಲಿ ತಿಂಬತ್ತೂ ಮಾರ್ಪಟ್ಟಿಲ್ಲದೆ ಉಳಿದಿದ್ದರೆ, ಅಂತಹ ಜೀವಿಗಳೇ 'ಜೀವಂತ ಪಳೆಯುಳಿಕೆಗಳು.'

ನಿಮಗೇ ತಿಳಿದಂತೆ ಎಲ್ಲ ಜೀವಿಗಳೂ ಕಾಲದಿಂದ ಕಾಲಕ್ಕೆ ಬದಲಾಗುವ ಭೂಪರಿಕರಕ್ಕೆ ಹೊಂದಿಕೊಳ್ಳಲು ವಿಧ ಶಾರೀರಿಕ ಮಾಪಾರಂಡಗಳನ್ನು ಪಡೆದು ವಿಕಾಸದ ಹಾದಿ ಹಿಡಿಯುತ್ತಿದ್ದು. ಆದರೆ ಏಕೋ ಹೇಗೋ ಆಕ್ಸಿಕಾವಾಗಿ ಕೆಲ ಜೀವಿಗಳು ಲವಲೆಶವೂ ಬದಲಾಗದೆ ಉಳಿದಿದುತ್ತವೆ. ಅವೇ 'ಜೀವಂತ ಪಳೆಯುಳಿಕೆಗಳು.' ಸ್ವಾಷಾಬಾಗಿಯೇ ಇಂಥ ಜೀವಿಗಳು ಬಹಳ ಅಪರೂಪ. ಹಾಗಾಗಿ ಅವಕ್ಕೆ ತುಂಬ ಮಹತ್ತು.

ಅತ್ಯಾರೆ ಹೌದಾರಂತಿರ ಜೀವಂತ ಪಳೆಯುಳಿಕೆಗಳು ನೇಲಾವಾರದಲ್ಲಾ, ಜಲಾವಾರದಲ್ಲಾ ಪತ್ತೆಗೊಂಡಿರುವುದು ವಾಸ್ತವ. ಎರಡು ಸುಪ್ರಸಿದ್ಧ ನಿದರ್ಶನಗಳು:

ಹಿಂದೂ ಮಹಾಭಾಗರದಲ್ಲಿ, ಆತ್ಮಕದ ಸಿಹಿಹದ 'ಕೋಮೋದೋ' ದ್ವಿಪ್ರಾಗಳ ಅಸುಪಾಣಿನ ಕಡಲ ಪ್ರದೇಶಗಳಲ್ಲಿ, ಬೆರಿಳೆಕೆ ಸಂಖ್ಯೆಯಲ್ಲಿ, ಒಂದು ವಿಶ್ವ ವಿಚಿತ್ರ ಮತ್ತು ಪ್ರಭೇದ ಅಸ್ತಿತ್ವದಲ್ಲಿದೆ. ಅದರ ಹೆಸರು 'ಸೀಲಕಾಂತ್'



(ಚಿತ್ರ-1). ಈ ಮೀನಿನ ಅವಶರ್ವಾವಾದಢ್ಣ ಈಗ್ಗಿ ನಾಲ್ಕು ನೂರು ದಶ ಲಕ್ಷ ವರ್ಷ ಹಿಂದೆ. ತಿಳಿ ನೀಲಿ ವರ್ಣದ, ಎರಡು ಮೇಟರ್ ಉದ್ದದ ಶರೀರದ ಈ ಮತ್ತು ಪ್ರಭೇದ ಯಾವ ವಿಧದಲ್ಲಾ ಅದರ ಮೂಲ ಪೂರ್ವಜರಿಂದ ಸ್ವಲ್ಪವೂ ಬದಲಾಗಿಲ್ಲ. ಅದರದು ತುಂಬ ಬಲಿಷ್ಠ ದವಡೆಗಳು; ಮೈಯನ್ನಾವಿಸಿದ ವಜ್ರ ಕವಚದಂಥ ಕೆಕ್ಕೆ ಚೆಕ್ಕೆ ಚೆಕ್ಕೆ. ಅದರ ಕೀವಿಗಳು ಉದ್ದವಾಗಿ ಉಲ್ಲಾಸೋಲುಗಳಿಂತೆ ಬೆಳೆಯುತ್ತಿದ್ದು. ಸೀಲಕಾಂತ್ ಮೆದುಳಂತೂ ಅತ್ಯಂತ ಪ್ರಬ್ಧದ್ದು ಮೆದುಳಿನ ಕೂಕ ದೇಹ ತೂಕದ ಹದಿನೆಡು ಸೂವಿರದ ಒಂದಂತ ಅಷ್ಟೇ! ಅದೂ ಇರಲಿ, ಈ ಮೀನು ಇನ್ನೆಲ್ಲ ಮತ್ತು ಪ್ರಭೇದಗಳಂತೆ ಮೊಟ್ಟೆ ಇಡುವುದಿಲ್ಲ; ನೇರವಾಗಿ ಮರಿಗಳನ್ನೇ ಪ್ರಸರಿಸುತ್ತಿದೆ.

ಈಗ್ಗಿ ಎರಡು ನೂರು ದಶಲಕ್ಷ ವರ್ಷ ಹಿಂದೆ ಅವಶರಿ, ದ್ವೇಸೋಫಾರ್‌ಗಳ ಸಮಕಾಲೀನನಾಗಿದ್ದು, ಅಪ್ಪಾಗಳಿಂದೆಯೇ ಸರಿಸ್ಯಾಪ ವರ್ಗಕ್ಕೆ ಸೇರಿದ, ಆದರೆ ಅಳಿದುಹೋಗದ ಉಳಿದುಬಂದಿರುವ ಹಲ್ಲಿ ಪ್ರಭೇದವ್ಯಾಂದು ನ್ಯಾಚಿಲ್ಯಾಂಡ್ ನಲ್ಲಿ ಅಲ್ಲ ಸಂಖ್ಯೆಯಲ್ಲಿದೆ. 'ಟ್ಟಿಟಾರಾ' (ಚಿತ್ರ-2) ಎಂಬ ಈ ಹಲ್ಲಿ ಇಪ್ಪತ್ತು ಕೋಟಿ ವರ್ಷ ಹಿಂದಿದ್ದ ಅದರ ಮೂಲ ಪೂರ್ವಜರ ಪಡಿಯಣ್ಣನತ್ಯೇ ಉಳಿದು ಜೀವಂತ ಪಳೆಯುಳಿಕೆಯಾಗಿದೆ.

■ ಎನ್. ವಾಸುದೇವ್